

ಪ್ರಧಾನ ಸಿ.ಜೆ. ಮತ್ತು ಜೆ ಎಂಎಫ್‌ಸಿ ನ್ಯಾಯಾಲಯ, ಮದ್ದೂರು

ದಿ: 13-03-2026 ರಂದು ಸಾಕ್ಷಿಯನ್ನು ಕರೆದು ಪ್ರಮಾಣ ವಚನ ಬೋಧಿಸಲಾಯಿತು.

ಮುಂದುವರೆದ ಪಾಟೀ ಸವಾಲು: ಆರೋಪಿಯ ಪರ ಶ್ರೀ.ಎಂಎಂಎಂ ವಕೀಲರವರಿಂದ: -

ಮನೆಯಲ್ಲಿ ನಾನು ನನ್ನ ಹೆಂಡತಿ, ಇಬ್ಬರು ಮಕ್ಕಳು ಇದ್ದೇವೆ. ನನ್ನ ಹೆಂಡತಿ ಗೃಹಿಣಿ. ಮಗಳು ಎಸ್‌ಎಸ್ ಎಲ್ ಸಿ ಮತ್ತು ಮಗ 8 ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕುಟುಂಬದಲ್ಲಿ ನನ್ನನ್ನು ಹೊರತುಪಡಿಸಿ ಬೇರೆ ಯಾರು ಕೆಲಸ ಮಾಡುತ್ತಿಲ್ಲ. ನನ್ನದು ಬಿಪಿಎಲ್ ಕಾರ್ಡ್. ವಾರ್ಷಿಕವಾಗಿ 70-80 ಸಾವಿರ ಆದಾಯ ಇದೆ ಎಂದು ತೋರಿಸಲು ದಾಖಲಾತಿ ಇಲ್ಲ, ಸಾಕ್ಷಿ ಮುಂದುವರೆದು ನಾನು ಕಟ್ಟಡ ಕಾರ್ಮಿಕನಾಗಿದ್ದು ದಾಖಲಾತಿ ಸಿಗುವುದಿಲ್ಲ ಎನ್ನುತ್ತಾರೆ. ನನ್ನ ಯಾವ ಸ್ನೇಹಿತನ ಮೂಲಕ ಆರೋಪಿ ಪರಿಚಯವಾಗಿದ್ದಾರೆಂದು ಗೊತ್ತಿಲ್ಲ. ತಿಂಗಳಿಗೆ 30-40 ಸಾವಿರ ಬ್ಯಾಂಕ್ ನಲ್ಲಿ ಧವಲಿಸುತ್ತೇನೆ. 2018 ರ ಸ್ಟೆಂಟ್ ಮೆಂಟ್ ಆಫ್ ಅಕೌಂಟ್ ನ್ನು ಹಾಜರುಪಡಿಸುತ್ತೇನೆ. ಸಾಕ್ಷಿ ಮುಂದುವರೆದು ಸದರಿ ವೇಳೆಯಲ್ಲಿ ಬ್ಯಾಂಕ್ ನಲ್ಲಿ ಧವಲಿಸುತ್ತಿರಲಿಲ್ಲ ಎನ್ನುತ್ತಾರೆ. ಆರೋಪಿಯು ಮನೆ ಮಾಡುತ್ತಿರುವುದಾಗಿ ಹೇಳಿ ಸಾಲ ಕೇಳಿದ್ದರು. ಸದರಿ ಮನೆ ಮಾಡುತ್ತಿರುವುದಾಗಿ ಸಾಲ ಕೇಳಿದ್ದರು ಎಂಬ ವಿಚಾರವನ್ನು ದೂರು, ನೋಟೀಸ್, ಮುಖ್ಯವಿಚಾರಣೆಯಲ್ಲಿ ಹೇಳಿದ್ದೇನೆ. ಸಾಮಾನ್ಯವಾಗಿ ಸಾಲ ನೀಡಿದಾಗ ಸಾಲಿಗನ ಆರ್ಥಿಕ ಪರಿಸ್ಥಿತಿ ನೋಡಿ ಸಾಲ ನೀಡುತ್ತೇವೆ ಎಂದರೆ ಸಾಕ್ಷಿ ದಿನಸಿ ಅಂಗಡಿ ಇಟ್ಟಿದ್ದರು ಎನ್ನುತ್ತಾರೆ. ಸದರಿಯವರು ಅಂಗಡಿ ಇಟ್ಟಿದ್ದರು ಎಂದು ತೋರಿಸಲು ಯಾವುದೇ ದಾಖಲಾತಿ ಇಲ್ಲ. ಆರೋಪಿಗೆ ಯಾರ ಸಮಕ್ಷಮವು ಸಾಲ ನೀಡಿದೆ, ಸಾಕ್ಷಿ ಮುಂದುವರೆದು ನಂಬಿಕೆಯ ಆಧಾರದ ಮೇಲೆ ಸಾಲ ನೀಡಿದ್ದೆನೆ ಎನ್ನುತ್ತಾರೆ. ಸದರಿಯವರಿಗೆ ಸಾಲ ನೀಡಿದಾಗ ಭದ್ರತೆಗಾಗಿ ಯಾವುದೇ ದಾಖಲಾತಿ ಪಡೆದುಕೊಂಡಿಲ್ಲ. ಸಾಕ್ಷಿ ಮುಂದುವರೆದು 3 ತಿಂಗಳಲ್ಲಿ ಹಿಂದಿರುಗಿಸುವುದಾಗಿ ಹೇಳಿದ್ದರು ಎನ್ನುತ್ತಾರೆ. ಯಾವುದೇ ವ್ಯಕ್ತಿಯು 3, 70,000/-ರದಂತಹ ದೊಡ್ಡ ಮೊತ್ತವನ್ನು ಭದ್ರತೆಯಿಲ್ಲದೇ ಸಾಲ ನೀಡುವುದಿಲ್ಲ ಎಂದರೆ ಸಾಕ್ಷಿ ನಂಬಿಕೆಯ ಮೇಲೆ ನೀಡಿದ್ದೆನೆ ಎನ್ನುತ್ತಾರೆ.

ಆರೋಪಿಗೆ ಹಣವನ್ನು ಹಿಂದೆ ಒಡವೆಗಳನ್ನು ಗಿರವಿ ಇಟ್ಟು ತಂದಿದ್ದ ಹಣ ಮತ್ತು ಚೀಟಿ ಹಣದಿಂದ ನೀಡಿದ್ದೆನೆ. ನಾನು ಬ್ಯಾಂಕ್ ಆಫ್ ಬರೋಡಾದಲ್ಲಿ ಗಿರವಿ ಇಟ್ಟಿದ್ದು ದಿನಾಂಕ ನೆನಪಿಲ್ಲ, ದಾಖಲೆ ತಂದು ಕೊಡುತ್ತೇನೆ. ಎಷ್ಟು ಮೊತ್ತಕ್ಕೆ ಗಿರವಿ ಇಟ್ಟಿದ್ದೆ ಎಂದು ನೆನಪಿಲ್ಲ. ನಮ್ಮ ಊರಿನ ರಾಜು ಎಂಬುವವರ ಬಳಿ 2 ಲಕ್ಷದ ಚೀಟಿ ಹಾಕಿದ್ದೆ. ನಾನು ಕೊನೆಯ ಚೀಟಿಯಲ್ಲಿ 1,90,000/- ಪಡೆದುಕೊಂಡಿದ್ದೆ. ಚೀಟಿ ಧವಲಾರದಲ್ಲಿ ಯಾವುದೇ ದಾಖಲಾತಿ ನೀಡಿದೆ ಮತ್ತು

ಚೀಟಿಯ ಹಣವನ್ನು ನಗದು ರೂಪದಲ್ಲಿ ನೀಡಿದ್ದು, ಮಾಸಿಕ 5 ಸಾವಿರ ಇತ್ತು. ಸದರಿ ಚೀಟಿಯ ಹಣವನ್ನು 2017 ರ ಹಿಂದೆ ಪಡೆದುಕೊಂಡಿದ್ದೆ. ನಾನು ಆರೋಪಿಗೆ ಸಾಲ ನೀಡಿದ ದಿನದಂದು 3,70,000/- ನನ್ನ ಬಳಿ ಇತ್ತು ಎಂದು ತೋರಿಸಲು ದಾಖಲಾತಿ ಇಲ್ಲ. 3,70,000/- ದೊಡ್ಡ ಮೊತ್ತಾಗಿದ್ದರಿಂದ ಚೆಕ್ ನೊಂದಿಗೆ ಬೇರೆ ಯಾವುದಾದರೂ ದಾಖಲಾತಿ ಪಡೆದುಕೊಂಡಿದ್ದೀರಾ ಎಂದರೆ ಸಾಕ್ಷಿ ನಂಬಿಕೆ ಇದ್ದುದರಿಂದ ಚೆಕ್ ಮಾತ್ರ ಪಡೆದುಕೊಂಡಿದ್ದೆ ಎನ್ನುತ್ತಾರೆ. ದಿ 20-11-2017 ರಂದು ಆರೋಪಿಯು ಸಾಲ ಕೇಳಿದ್ದಲ್ಲಿ ಅದೇ ದಿನ ಸಾಲ ನೀಡಲು ತೊಂದರೆ ಇತ್ತೆ ಎಂದರೆ ಸಾಕ್ಷಿ ಚೀಟಿಯ ಹಣ ಬಂದಿರಲಿಲ್ಲ ಮತ್ತು ಒಡವೆಯ ಹಣ ಬಂದಿರಲಿಲ್ಲ ಎನ್ನುತ್ತಾರೆ. ಒಡವೆ ಹಣ ಯಾವಾಗ ಬಂದಿತ್ತು ಎಂದು ದಿನಾಂಕ ನೆನಪಿಲ್ಲ, ಆದರೆ ಚೀಟಿಯ ಹಣ 23 ಅಥವಾ 24 ನೇ ತಾರೀಖಿನಂದು ಬಂದಿರುತ್ತದೆ ಎನ್ನುತ್ತಾರೆ. 3 ತಿಂಗಳ ಪೂರ್ವದಲ್ಲಿಯೇ ನಾನು ಆರೋಪಿಯನ್ನು ಹಣ ಹಿಂದಿರುಗಿಸುವಂತೆ ಕೇಳಿರುತ್ತೇನೆ. ಸದರಿ ವೇಳೆಯಲ್ಲಿ ನನ್ನ ಖಾತೆಯಲ್ಲಿ ಹಣವಿದ್ದು ಚೆಕ್ ಬರೆದುಕೊಂಡು ಹಾಕಿಕೊಳ್ಳಿ ಎಂದು ಹೇಳಿದ್ದರು. ನಗದು ರೂಪದಲ್ಲಿ ಹಣ ಹಿಂದಿರುಗಿಸುವಂತೆ ಕೋರಿದ್ದೆ, ಆದರೆ ಸದರಿಯವರು ತನ್ನ ಬಳಿ ಅಷ್ಟು ಹಣವಿಲ್ಲ ವೆಂದು ಒಡವೆಯನ್ನು ಗಿರವಿ ಇಟ್ಟು ಖಾತೆಗೆ ಹಣ ಹಾಕುವುದಾಗಿ ಚೆಕ್ ಮೂಲಕ ತೆಗೆದುಕೊಳ್ಳಿ ಎಂದು ಹೇಳಿದ್ದರು ಎನ್ನುತ್ತಾರೆ. ನನ್ನ ಪ್ರಕಾರ ಖಾಲಿ ಚೆಕ್ ಗೆ ಸಹಿ ಮಾಡಿಕೊಟ್ಟಿದ್ದರು ಎಂದರೆ ಸರಿಯಲ್ಲ, ಸಾಕ್ಷಿ ಮುಂದುವರೆದು ಮೊತ್ತ ನಮೂದಿಸಿ ಕೊಟ್ಟಿದ್ದರು ಎನ್ನುತ್ತಾರೆ. ನಿಪಿ-1 ರಲ್ಲಿನ ಒಕ್ಕಣೆಯನ್ನು ಆರೋಪಿಯು ಬರೆದುಕೊಟ್ಟಿರುತ್ತಾರೆ. ಸಾಕ್ಷಿ ಮುಂದುವರೆದು ಅಂಕೆಯಲ್ಲಿನ ಮೊತ್ತವನ್ನು ಆರೋಪಿಯೇ ಬರೆದಿದ್ದು, ಆದರೆ ಅಕ್ಷರದಲ್ಲಿನ ಮೊತ್ತವನ್ನು ನಾನು ಬರೆದಿದ್ದೇನೋ ಅಥವಾ ಆರೋಪಿ ಬರೆದಿದ್ದಾರೋ ನೆನಪಿಲ್ಲ ಎನ್ನುತ್ತಾರೆ. ಸದರಿ ಚೆಕ್ ನಲ್ಲಿನ ಇತರ ಒಕ್ಕಣೆಯನ್ನು ಆರೋಪಿಯ ಬರೆಯಲು ತೊಂದರೆ ಇತ್ತೆ ಎಂದರೆ ಸಾಕ್ಷಿ ಅದರ ಬಗ್ಗೆ ನನಗೆ ಗೊತ್ತಿರಲಿಲ್ಲ ಎನ್ನುತ್ತಾರೆ. ನಿಪಿ-1ರಲ್ಲಿ ದಿನಾಂಕವನ್ನು ಮತ್ತು ಅಂಕೆಯಲ್ಲಿನ ಮೊತ್ತವನ್ನು ಆರೋಪಿಯೇ ಬರೆದಿರುತ್ತಾರೆ. ಸದರಿ ದಿನಾಂಕ, ಅಂಕೆಯಲ್ಲಿನ ಮೊತ್ತ, ಸಹಿಯನ್ನು ನನ್ನ ಮುಂದೆಯೇ ಮಾಡಿಕೊಟ್ಟಿದ್ದಾರೆಂದರೆ ಸರಿ. ನಿಪಿ-1 ರಲ್ಲಿನ ಸಹಿ ಮತ್ತು ಇತರ ಒಕ್ಕಣೆಗಳಲ್ಲಿನ ಶಾಹಿ ಬೇರೆ ಬೇರೆ ಇದೆ ಎಂದರೆ ಸರಿ. ನನ್ನ ಮುಂದೆ ಸಹಿ, ದಿನಾಂಕ, ಅಂಕೆಯಲ್ಲಿನ ಮೊತ್ತವನ್ನು ಆರೋಪಿಯು ಬರೆದುಕೊಟ್ಟಿದ್ದಾರೆಂದು ನಾನು ಸುಳ್ಳು ನುಡಿಯುತ್ತಿದ್ದೆನೆಂದರೆ ಸರಿಯಲ್ಲ.

ಚೆಕ್ ನ್ನು ದಿ 06-03-2018 ರಂದು ಬ್ಯಾಂಕ್ ಆಫ್ ಬರೋಡಾಗೆ ಹಾಜರುಪಡಿಸಿರುತ್ತೇನೆ. ಸದರಿ ಚೆಕ್ ಬೌನ್ಸ್ ಆಗಿದೆ ಎಂದು ದಿನಾಂಕ ದಿ 20-03-2018 ರಂದು ವಾಪಸ್ಸು ಬಂದಿದೆ.

ಬೌನ್ಸ್ ಆದ ನಂತರ ದಿ 23-03-2018 ರಂದು ಆರೋಪಿಯನ್ನು ಭೇಟಿ ಮಾಡಿ ಚೆಕ್ ಬೌನ್ಸ್ ಆಗಿದ್ದರಿಂದ ನಗದು ರೂಪದಲ್ಲಿ ಹಣ ನೀಡುವಂತೆ ಕೇಳಿರುತ್ತೇನೆ. ಸದರಿ ವೇಳೆಯಲ್ಲಿ ನನ್ನ ಬಳಿ ಅಷ್ಟು ಈಗ ಹಣವಿಲ್ಲ ಎಂದು ಹೇಳಿರುತ್ತಾರೆ. ಆದ್ದರಿಂದ ನಾನು ವಕೀಲರಿಗೆ ಹೇಳಿರುತ್ತೇನೆ. ವಕೀಲರ ಮೂಲಕ ನೀಡಿದ ನೋಟೀಸ್ ಆರೋಪಿಯ ಕಚೇರಿಗೆ ಅಂದರೆ ದಿನಸಿ ಅಂಗಡಿಗೆ ಜಾರಿಯಾಗಿದೆ. ನಿಪಿ-6 ದಿನಸಿ ಅಂಗಡಿಯ ವಿಳಾಸವಲ್ಲ ಎಂದರೆ ಸಾಕ್ಷಿ ಪರಿಶೀಲಿಸಿ ಮನೆಯ ವಿಳಾಸವಾಗಿದೆ ಎನ್ನುತ್ತಾರೆ. ನಿಪಿ-1 ರಲ್ಲಿನ ಆರೋಪಿಯ ಸಹಿ ಮತ್ತು ನಿಪಿ-6 ರಲ್ಲಿನ ಆರೋಪಿಯ ಸಹಿಯ ನಡುವೆ ವ್ಯತ್ಯಾಸ ಇದೆ ಎಂದರೆ ಸರಿ. ಸದರಿ ನೋಟೀಸ್ ಆರೋಪಿಗೆ ಜಾರಿಯಾಗದೇ ಇದ್ದರೂ ಅಂಚೇ ಇಲಾಖೆಯವರೊಂದಿಗೆ ಶಾಮೀಲಾಗಿ ಜಾರಿಯಾಗಿದ್ದಾಗಿ ಹಿಂಬರಹ ಬರೆಸಿ ಹಾಕಿದ್ದೆನೆಂದರೆ ಸರಿಯಲ್ಲ. 2017 ರಲ್ಲಿ ಆರೋಪಿಗೆ 3,70,000/- ಸಾಲ ನೀಡಿದ್ದಾಗಿ ಹೇಳಿದ್ದು ನನ್ನ ಮತ್ತು ಆರೋಪಿಯ ನಡುವೆ ಯಾವುದೇ ವ್ಯವಹಾರ ಆಗಿಲ್ಲ ಎಂದರೆ ಸರಿಯಲ್ಲ. 3 ತಿಂಗಳ ನಂತರ ಸಾಲ ಹಿಂದಿರುಗಿಸುವುದಾಗಿ ಕೇಳಿದಾಗ ಚೆಕ್ ನೀಡಿದ್ದರು ಎಂದು ಸುಳ್ಳು ನುಡಿಯುತ್ತಿದ್ದು, ಸದರಿಯವರು ಯಾವುದೇ ಚೆಕ್ ನೀಡಿಲ್ಲ ಎಂದರೆ ಸರಿಯಲ್ಲ. ಚೆಕ್ ಬೌನ್ಸ್ ನಂತರ ವಕೀಲರ ಮೂಲಕ ನೋಟೀಸ್ ನೀಡಿದ್ದು ಖುದ್ದಾಗಿ ಜಾರಿಯಾಗಿದೆ ಎಂದು ಸುಳ್ಳು ನುಡಿಯುತ್ತಿದ್ದೆನೆಂದರೆ ಸರಿಯಲ್ಲ. ರಾಜು ಎಂಬುವವರ ಬಳಿ ನಾನು ಚೀಟಿ ಹಾಕಿದೇ ಆರೋಪಿ ಚೀಟಿ ಹಾಕಿದ್ದರು ಎಂದರೆ ನನಗೆ ಗೊತ್ತಿಲ್ಲ. ಸದರಿ ಚೀಟಿಯ ಭದ್ರತೆಗಾಗಿ ರಾಜು ರವರಿಗೆ ನಿಪಿ-1 ರ ಖಾಲಿ ಚೆಕ್ ನ್ನು ಸಹಿ ಮಾಡಿ ನೀಡಿದ್ದರು ಎಂದರೆ ಸರಿಯಲ್ಲ. ಸಾಕ್ಷಿ ಮುಂದುವರೆದು ನನಗೆ ನೀಡಿದ್ದರು ಎನ್ನುತ್ತಾರೆ. ಚೀಟಿ ವ್ಯವಹಾರದ ಬಗ್ಗೆ ಸದರಿ ರಾಜು ಮತ್ತು ಆರೋಪಿಯ ನಡುವೆ ಮನಸ್ತಾಪ ಉಂಟಾಗಿದ್ದು ಸದರಿ ರಾಜು ರವರು ಚೆಕ್ ನ್ನು ದುರುಪಯೋಗಗಡಿಸಿಕೊಂಡು ನನ್ನ ಮೂಲಕ ಪ್ರಸ್ತುತ ಪ್ರಕರಣ ದಾಖಲಿಸಿದ್ದಾರೆಂದರೆ ಸರಿಯಲ್ಲ. ಸಾಧ್ಯವಾದಲ್ಲಿ ಅಕ್ರಮ ಲಾಭ ಮಾಡಬೇಕೆಂದು ನಾನು ಮತ್ತು ರಾಜು ರವರು ಶಾಮೀಲಾಗಿ 3,70,000/- ಕ್ಕೆ ಸುಳ್ಳು ಪ್ರಕರಣ ದಾಖಲಿಸಿ, ಸುಳ್ಳು ನುಡಿಯುತ್ತಿದ್ದೆನೆಂದರೆ ಸರಿಯಲ್ಲ. ನನಗೆ ಆರೋಪಿಗೆ 3,70,000/- ಸಾಲ ನೀಡುವ ಆರ್ಥಿಕ ಸಾಮರ್ಥ್ಯ ಇಲ್ಲ ಎಂದರೆ ಸರಿಯಲ್ಲ.

ಮರುವಿಚಾರಣೆ: ಇಲ್ಲ

(ತೆರೆದ ನ್ಯಾಯಾಲಯದಲ್ಲಿ ನನ್ನ ಉಕ್ತಲೇಖನದ ಮೇರೆಗೆ ಬೆರಳಚ್ಚು ಮಾಡಲಾಯಿತು)

ಓ ಹೇ ಕೇ ಸ ಇ

(ಶ್ರೀಮತಿ ನಳಿನ ಎಸ್.ಸಿ.)

ಪ್ರಧಾನ ಸಿವಿಲ್ ನ್ಯಾಯಾಧೀಶರು,
ಮಡ್ಬೂರು